

Speiseplan vom 22.07.2024 bis 28.07.2024

Name: _____

Bitte ausfüllen

½ Portion

Bitte stellen sie ihr tägliches Menü aus allen Komponenten zusammen!

	Suppe	Hauptkomponente	Gemüse	Beilage	Weiche Kost	Dessert
Mo. 22. Jul.	A: <input type="checkbox"/> Bouillon m.Einlage B: <input type="checkbox"/> Bouillon	A: <input type="checkbox"/> Chili con Carne (Rind) B: <input type="checkbox"/> Geflügel-Bratwurst m.Soße C: <input type="checkbox"/> Käse-Lauchsuppe m.Soja veg.	A: <input type="checkbox"/> feine Erbsen B: <input type="checkbox"/> Kaisergemüse C: <input type="checkbox"/> D: <input type="checkbox"/>	A: <input type="checkbox"/> Reis B: <input type="checkbox"/> Kartoffelpüree C: <input type="checkbox"/> D: <input type="checkbox"/>	Rinderbolognese Kaisergemüse Kartoffelpüree	A: <input type="checkbox"/> Mokkaquark B: <input type="checkbox"/> Kompott C: <input type="checkbox"/> Quarkspeise
Die. 23. Jul.	A: <input type="checkbox"/> Obstsuppe B: <input type="checkbox"/> Bouillon	A: <input type="checkbox"/> Grillrippchen m.Soße B: <input type="checkbox"/> Tortellini m.Gemüsesoße C: <input type="checkbox"/> Vollk.Bratling m.Kräutersoße veg.	A: <input type="checkbox"/> Sauerkraut B: <input type="checkbox"/> C: <input type="checkbox"/> kl. Salat/Joghurt D: <input type="checkbox"/>	A: <input type="checkbox"/> Kartoffeln B: <input type="checkbox"/> C: <input type="checkbox"/> D: <input type="checkbox"/>	Schweinebraten m.Soße Broccoli Kartoffelpüree	A: <input type="checkbox"/> Holländer- pudding B: <input type="checkbox"/> Kompott C: <input type="checkbox"/> Quarkspeise
Mi. 24. Jul.	A: <input type="checkbox"/> Kraftbrühe m.Fädle B: <input type="checkbox"/> Bouillon	A: <input type="checkbox"/> Rinderschmorbraten m.Rahmsoße B: <input type="checkbox"/> Eierstich C: <input type="checkbox"/> Hirse-Gemüsepfanne m.Schnittl.soße veg.	A: <input type="checkbox"/> Zwiebelböhnchen B: <input type="checkbox"/> Mangoldgemüse C: <input type="checkbox"/> D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> D: <input type="checkbox"/>	Eierstich Spinat Kartoffelpüree	A: <input type="checkbox"/> Waldmeister- joghurt B: <input type="checkbox"/> Kompott C: <input type="checkbox"/> Quarkspeise
Do. 25. Jul.	A: <input type="checkbox"/> kl. Lauch- suppe B: <input type="checkbox"/> Bouillon	A: <input type="checkbox"/> Hähnchenschnitzel m.Currysoße B: <input type="checkbox"/> Spargelfricco m.Kochschinken C: <input type="checkbox"/> Vollk.Nudeln m.Paprika/Knobl.Soße veg.	A: <input type="checkbox"/> kl. Salat B: <input type="checkbox"/> C: <input type="checkbox"/> kl. Salat D: <input type="checkbox"/>	A: <input type="checkbox"/> Reis B: <input type="checkbox"/> C: <input type="checkbox"/> D: <input type="checkbox"/>	Geflügel- Fleischkäse m.Soße Möhren Kartoffelpüree	A: <input type="checkbox"/> Pfirsich- kompott B: <input type="checkbox"/> Kompott C: <input type="checkbox"/> Quarkspeise
Fr. 26. Jul.	A: <input type="checkbox"/> Bouillon B: <input type="checkbox"/> Bouillon	A: <input type="checkbox"/> Fischburger m.Remouladensoße B: <input type="checkbox"/> ger.Schweinerücken m.Soße C: <input type="checkbox"/> veget.Kohlroulade m.Rahmsoße veg.	A: <input type="checkbox"/> Mixgemüse B: <input type="checkbox"/> Schwarzwurzeln C: <input type="checkbox"/> D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> Kartoffelpüree D: <input type="checkbox"/>	Ravioli in Tomatensoße Schwarzwurzeln Kartoffelpüree	A: <input type="checkbox"/> Vanillequark B: <input type="checkbox"/> Kompott C: <input type="checkbox"/> Quarkspeise
Sa. 27. Jul.	A: <input type="checkbox"/> B: <input type="checkbox"/>	A: <input type="checkbox"/> Graupensuppe m.Kasslerwürfeln B: <input type="checkbox"/> Möhreineint. m.Rindfl.würfeln C: <input type="checkbox"/> Möhreineintopf veg.	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	Möhreneintopf	A: <input type="checkbox"/> Milchreis B: <input type="checkbox"/> Kompott C: <input type="checkbox"/> Quarkspeise
So. 28. Jul.	A: <input type="checkbox"/> Hochzeits- suppe B: <input type="checkbox"/> Bouillon	A: <input type="checkbox"/> Pflaumenbraten m.Soße B: <input type="checkbox"/> Rinderragout C: <input type="checkbox"/> m.Ratatouille gefüllte Zucchini veg.	A: <input type="checkbox"/> Broccoli B: <input type="checkbox"/> Broccoli C: <input type="checkbox"/> D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> Kartoffeln D: <input type="checkbox"/>	Schweinebraten m.Soße Broccoli Kartoffelpüree	A: <input type="checkbox"/> Zitronen- pudding B: <input type="checkbox"/> Kompott C: <input type="checkbox"/> Quarkspeise